

## Kannada Murli Quiz 02-02-2015

ಮುರಳಿಯನ್ನು ಪರಿಷ್ಕರಿಸುವ ಸಹಾಯಕ್ಕಾಗಿ ರಸಪ್ರಶ್ನೆಗಳು. ಪ್ರಶ್ನೆಗಳು ಇಂದಿನ ಮುರಳಿಯನ್ನು ಆಧರಿಸಿವೆ. 20 ನಿಮಿಷದ ಮುರಳಿಯ ಫೈಲನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ ಮತ್ತು ಹಳೆಯ ರಸಪ್ರಶ್ನೆಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

### Q.1) ಸರಿಯಾದ ಉತ್ತರವನ್ನು ಆಯ್ಕೆ ಮಾಡಿ

ಯಾವ ಮಕ್ಕಳಿಗೆ ಸ್ವರ್ಗದ ಮಾಲೀಕರಾಗುವ ಖುಷಿಯಿದೆಯೋ ಅವರ ಚಿನ್ನಗಳೇನು?

- A. ☐ ಅವರಲ್ಲಿ ದುಃಖವಿರಲು ಸಾಧ್ಯವಿಲ್ಲ
- B. ☐ ಲಕ್ಷ್ಮೀ-ನಾರಾಯಣರಾಗುವ ನಶೆ ಇರುತ್ತದೆ
- C. ☐ ಅವರ ಚಿಹ್ನೆಯು ಬಹಳ ಘನತೆಯಿಂದ ಕೂಡಿರುತ್ತದೆ
- D. ☐ ಅನ್ಯರಿಗೆ ಖುಷಿಯ ಸಮಾಚಾರವನ್ನು ತಿಳಿಸುತ್ತಾರೆ
- E. ☐ ಮೇಲಿನ ಎಲ್ಲ

### Q.2) ಸರಿಯಾದ ಉತ್ತರಗಳನ್ನು ಆಯ್ಕೆ ಮಾಡಿ:

ಎಲ್ಲರಿಗೆ ಯಾವ ಖುಷಿಯ ಸಮಾಚಾರವನ್ನು ತಿಳಿಸಬೇಕು?

- A. ☐ ಭಾರತವು ಈಗ ಪುನಃ ಸ್ವರ್ಗವಾಗುತ್ತಿದೆ
- B. ☐ ಕಲಿಯುಗದ ಅಂತ್ಯವಾಗುತ್ತಿದೆ
- C. ☐ ಸ್ವರ್ಗದ ರಚನೆಯ ತಂದೆಯು ಬಂದಿದ್ದಾರೆ
- D. ☐ ಮೇಲಿನ ಎಲ್ಲ

### Q.3) ಯಾವುದರ ಪರಾಕಷ್ಟೆಯಿಂದ ಬಂಧನ ಮುಕ್ತರಾಗಬೇಕು?

- A. ☐ ಯೋಗ
- B. ☐ ಧಾರಣೆ
- C. ☐ ಜ್ಞಾನ
- D. ☐ ಸೇವೆ

### Q.4) ಸುಖದಾಯಿಗಳಾಗಿ ಯಾವುದರ ದಾನ ಮಾಡಬೇಕಾಗಿದೆ?

- A. ☐ ಜ್ಞಾನ
- B. ☐ ಜ್ಞಾನ ರತ್ನಗಳು
- C. ☐ ಖುಷಿಯ ಖಜಾನೆ
- D. ☐ ಜ್ಞಾನಭಂಡಾರ

### Q.5) ಎಂತಹದೇ ಪರಿಸ್ಥಿತಿಯಿರಲಿ, ಪರಿಸ್ಥಿತಿಗಳು ಹೋಗಿಬಿಡುತ್ತದೆ, ಆದರೆ \_\_\_\_\_ ಎಂದೂ ಹೋಗದಿರಲಿ

- A. ☐ ಆನಂದ
- B. ☐ ಸಂತೋಷ
- C. ☐ ಖುಷಿ
- D. ☐ ನೆಮ್ಮದಿ

### Q.6) ನಾವು ಮಕ್ಕಳು ಏನಾಗಿದ್ದೀವಿ?

- A. ☐ ಸಂದೇಶಿಗಳು
- B. ☐ ಯೋಗಿಗಳು
- C. ☐ ಜ್ಞಾನಿಗಳು
- D. ☐ ಬ್ರಾಹ್ಮಣರು

### Q.7) ಯಾವುದು ಸೇವೆಗೆ ಒಳ್ಳೆಯ ಸಾಧನವಾಗಿದೆ, ಇದರಿಂದ ಬಹಳ ಸೇವೆಯಾಗುತ್ತದೆ?

- A. ☐ ಚಿಹ್ನೆ ಮತ್ತು ಚಲನೆ
- B. ☐ ಬ್ಯಾಡ್ಜ್
- C. ☐ ಗುಣ
- D. ☐ ನಡತೆ

Q.8) ಭಾರತದಲ್ಲೊಂದೇ ಯಾವ ಧರ್ಮದ ಸಂಸ್ಥೆಯಿತ್ತು?

- A. ☐ ಹಿಂದೂ
- B. ☐ ಬ್ರಹ್ಮ ಕುಮಾರಿಯರ ಸಂಸ್ಥೆ
- C. ☐ ಬ್ರಾಹ್ಮಣ
- D. ☐ ಆದಿಸನಾತನ

Q.9) ಸದಾ ತಂದೆಯ ಜೊತೆ ಇದ್ದಲ್ಲಿ, \_\_\_\_\_ ಎಂಬ ಹೆಸರಿನಿಂದ ಲೆಕ್ಕವಿಲ್ಲದಷ್ಟು ಸಂಪಾದನೆ ಜಮಾ ಆಗುತ್ತಿರುತ್ತದೆ?

- A. ☐ ಸದಾ ಸಂಪನ್ನ
- B. ☐ ಸದಾ ವಿಜಯಿ
- C. ☐ ಸದಾ ಸಂತುಷ್ಟ
- D. ☐ ಸದಾ ಜಯ

Q.10) ತಂದೆಯಿಂದ ಸಿಕ್ಕಿರುವ ಇಂದಿನ ವರದಾನವನ್ನು ಪೂರ್ಣಗೊಳಿಸಿ

ಎಲ್ಲಾ ಪರಿಸ್ಥಿತಿಯಲ್ಲಿಯೂ \_\_\_\_\_ ವಾಗಿಸುವಂತಹ ಏರ್ ಕಂಡೀಶನ್ ಟೆಕೆಟ್ ಗೆ \_\_\_\_\_ ಭವ|

- A. ☐ ಸುರಕ್ಷಿತ, ಸಂಪನ್ನ
- B. ☐ ಸಮಾದಾನ, ಅಧಿಕಾರಿ
- C. ☐ ಅಚಲ-ಅಡೋಲ, ಅಧಿಕಾರಿ
- D. ☐ ಸುರಕ್ಷಿತ, ಅಧಿಕಾರಿ